

ಶಾಸನಗಳಲ್ಲಿ ಯಾಪನೀಯ ಗಣಗಳು

Though chalukyas respected and encouraged all the sects, it was Yapaniya sect that received more and more attention. Yapaniya sangha flourished so rapidly during this period that it reached its zenith. After the sustained royal patronage of Banavasi Kadambas, Yapaniya sangha never looked back. It grew from strength tho strength up to the period of Kalachuris and Western Chalukyas. The period between 980 and 1154 A.D. was the Golden Age of Yapaniya sangha; that was the best of time, and the year after 1184 was the worst of time for Yapaniyas.

Dr. KAMALA HAMPANA : Attimabbe and Chalukyas, 1995, p. 29

ಚಾಳುಕ್ಯರ ಕಾಲದಲ್ಲಿ ಯಾಪನೀಯ ಸಂಘ ಸುವಣ್ಣಯುಗದ ವ್ಯಾಪ್ತಿ ವೈಭವಗಳನ್ನು ಪಡೆಯಿತೆಂಬ ಡಾ. ಕಮಲಾ ಹಂಪನಾ ಅವರ ಹೇಳಿಕೆಯನ್ನು ಅಂದಿನ ಕಾಲದ ಶಾಸನಗಳು ಪ್ರಸ್ತೀಕರಿಸುತ್ತೇವೆ. ಯಾಪನೀಯ ಸಂಘದ ಅಧ್ಯಯನನ ಹಾಸು ದೊಡ್ಡದು; ಅದು ಒಂದು ಪಿ.ಎಚ್.ಡಿ. ಮಹಾ ಪ್ರಬಂಧದ ವಸ್ತು. ಅದರ ಕ್ಷೇತ್ರ ಒಳಪಡುವ ಪೂರ್ಕ ಸಾಮಗ್ರಿಯಾಗಿ,

ಯಾಪನೀಯ ಸಂಫದಲ್ಲಿ ಸಮಾವೇಶವಾಗಿದ್ದ ಗಣಗಳನ್ನು ಶಾಸನಗಳ ಆಧಾರವಿತ್ತು.
ಗುರುತಿಸುವುದು ಈ ಟಿಪ್ಪಣೀಯ ಚೋಕಟ್ಟು.

ಚಾಳುಕ್ಯರ ಆಳಿಕೆಯ ಅವಧಿಯಲ್ಲಿ, ಕ್ರಿ.ಶ. ೬೨೨-೭೪ ರಿಂದ ಗಂಡಳಿ ರವರೆಗಿನ ಇನ್ನೂರು ವರ್ಷಗಳಲ್ಲಿ, ಅತ್ಯಂತ ಪ್ರಬಲ ಜ್ಯೇನ ಸಂಘವಾದ ಯಾಪನೀಯದೊಳಗೆ ಸೇರಿದ ಗಣಗಳ ಹೆಸರುಗಳು ಶಾಸನಗಳಲ್ಲಿ ವಿಪುಲವಾಗಿ ಸಿಗುವುದರಿಂದ, ಈ ಸಂಪ್ರಬಂಧದ ಪ್ರಱ ಪರಿಮಿತಿಗೆ ಸಂಗ್ರಹಿಸುವ ಅನಿವಾರ್ಯದಿಂದಾಗಿ, ಅವನ್ನು ಅಕಾರಾದಿ ಅನುಕ್ರಮಣಿಕೆಗೆ ಅಳವಡಿಸಿ, ಸಿಂಹಾವಲೋಕನ ಕ್ರಮದಿಂದ ಹೆಸರಿಸಲಾಗುವುದು.

೮. ಕಂಡೂರುಗಣ : ಸೌ.ಇ.ಇ. ೨೦ > ಗಣರಾಜ್ಯ ಸೌದತ್ತಿ (ಬೆಳಗಾವಿ ಜಿ/ಪ್ರ. ಗಜ್-ಗಳ

ಅದೇ, ಗಜ್. ಇಂಡ. ಅ ಶ. ಹುಲ್ಲೂರು (ಬಿಜಾಪುರ ಜಿ/ಮುದ್ದೇಬಿ ತಾ)

೮.೧ ಕಾಣಾರು ಗಣ: **IWG:** ಗಣರಾಜ್ಯ: ನಂ. ಗಜ್ಂ, ಗಂ ಶ: ೪೬೮-೨೦

೮.೧.೧. ಕಾಣಾಗಣ; ಎ.ಕ. ಉ, ಸೋರಬಿ, ಇಂಗ. ಗಂಟ್ಲೆ, ಕುಪ್ಪಟೂರು (ಶಿ.ಜಿ)

ಸೌ.ಇ.ಇ. ಗಜ್, ಇಂಡ. ಗಂ ಕಲ್ಕೇರಿ (ಧಾರ್ಜ./ಮುಂಡರಿಗಿತಾ.)

ಎ.ಕ. ಉ(ಪ) ಅಗೂ ಗಜ್ಂ (C ಅಗೂ ಟೆ) ಗಂಟ್ಲೆ-೫೦

ಸುಳಗೋಡು ಸೋಮವಾರ, ಪ್ರ. ಗಣ್ಣ-೫೨

೮.೧.೨. ಕಾಣಾಗಣ: ಎಆರ್‌ಎಸ್‌ಎ ಗಂಟ್ಲೆ-೨೫. ಎಪಿ, ಇ-ಇಗ. ಗಂ ಶ

ಅದೇ, ಗಂಟ್ಲೆ-ಇಂ, ಇಂ-ಇಂ. ಎಪಿ ಎಫ್ ಗ. ಗಣ್ಣ

ಎ.ಕ. ಉ-ಗ, ಶಿವಮೋಗ್ಗ ಇ, ಗಣ್ಣ

೮.೧.೩. ಕಾಣಾರು ಗಣ: ಎ.ಕ. ೨-ಗ (ಗಂಟ್ಲೆ) ಶಿವಮೋ ಗಂ. ಗಂಟ್ಲೆ. ತಟ್ಟೆ ಕೆರೆ. ಪ್ರ. ಏಗ.

ಸಾಲು: ಇಂ

ರ.ರ.ಇ. ಕ್ಲೋಣಾಗ್ರಂತಿ: ಸೌ.ಇ.ಇ. ಇ.ಅಂಗ. ಗಂಧಿ ತೊಗರಕುಂಟು (ಆಂಧ್ರ:

ಅನಂತಪುರಜಿ./ಧರ್ಮಾವರಂ ತಾ.)

ಕಂಡೂರುಗಳ, ಕಾಣಾರುಗಳ, ಕಾಣಾಗ್ರಂತಿ, ಕ್ಲೋಣಾಗ್ರಂತಿ, ಕ್ಲೋಣಾರು ಗಳ, ಕ್ಲೋಣಾಗ್ರಂತಿ- ಇವೆಲ್ಲವೂ ಒಂದೇ ಮೂಲ ರೂಪವೂ ಉಂಟು. ಇವೆಲ್ಲವೂ ಸ್ಥಳನಾಮ ಮೂಲವಾದ ಹೆಸರುಗಳು [ನಾಗರಾಜಯ್ಯ, ಹಂಪ, ಕಾನೂ (ಇಂ) ರುಗಳ, 'ಹರತಿ ಸಿರಿ' (ಸಂ) ಲಕ್ಷ್ಮಣ ತೆಲಗಾವಿ, ಇಲ್ಲಾಟ, ಇಳಿಂಗ-ಜಾಗ]. ಕನ್ನಡ ಸಾಹಿತ್ಯದಲ್ಲಿ ಕಾನೂರುಗಳಿವನ್ನೂ, ಈ ಗಳದ ಅಚಾರ್ಯರನ್ನೂ ಹೆಸರಿಸಿರುವ ಮೊಟ್ಟಮೊದಲನೆಯ ಕವಿಯೆಂದರೆ ಪೊನ್ನ [ಶಾಂತಿ ಪುರಾಣಃ (ಸಂ) ನಾಗರಾಜಯ್ಯ, ಹಂಪಃ ಇಲ್ಲಾಟಃ ೧-೧೨]; ಅಹ್ರಣಂಧಿ ಅಹ್ರಣಂಧಿ ಚಂದನಿಂದ ಜಿನ ಚಂದ್ರ ದಾಮನಂದಿ ವೀರಣಂದಿ ಎಂಬ ಮನಿಗಳು. ಪೊನ್ನನ ತರುವಾಯ ಅವನ ಶಿಷ್ಯ ರನ್ನ ಕವಿಯು ಅಜಿತ ಪುರಾಣದಲ್ಲಿಯೂ [೧-೨೧] ಕಣ್ಣ ಪಾರ್ಯನು ನೇಮಿನಾಥ ಪುರಾಣ ದಲ್ಲಿಯೂ [೧-೧೨] ಕಾಣಾರುಗಳಾದ ಗುರುಗಳನ್ನು ಸೃಂಗಿದ್ದನೆ; ಅಲ್ಲದೆ ಅಗ್ಗಲ (ಚಂದ್ರಪುಭ ಪುರಾಣ), ಒಂದನೆಯ ಮಂಗರಾಜ (ಖಗೇಂದ್ರಮಣಿ ದಪ್ತಣಿ), ಶಿಶುಮಾಯಣ (ಅಂಜನಾಚರಿತೆ), ಬ್ರಹ್ಮಕೆವಿ (ವಜ್ರ, ಕುಮಾರ ಚರಿತೆ) ಕೋಟೀಶ್ವರ (ಜೀವಂಥರ ಷಟ್ಪದಿ) ದೊಡ್ಡಯ್ಯ ಕವಿ (ಚಂದ್ರಪುಭಚರಿತೆ), ಚದುರ ಚಂದ್ರಮ (ಕಾಕ್ಷಿಂ ಗೋಮೃಟೀಶ್ವರ ಚರಿತೆ), ಇಮ್ಮಡಿ ಗುಣವಮ್ಮ (ಪುಷ್ಟಿದಂತ ಪುರಾಣ) ಮೊದಲಾದ ಕವಿಗಳು ಕಾಣಾರುಗಳಾದ ಅಚಾಯ್ಯಾರಿಗೆ ಕೈಮುಗಿದಿದ್ದರೆ [ನಾಗರಾಜಯ್ಯ, ಹಂಪ, ಕಾನೂ (ಇಂ) ಗ್ರಂತಿ, ಪೂರ್ವೋಕ್ತ ಲೇಖನ] ಅವೆಲ್ಲದರ ಚಚೀ, ಮತ್ತು ಆಯಾ ಪದ್ಗಳ ಉದಾಹರಣೆ ಸದಿತ ವಿವರಣೆ- ಈ ಲೇಖನದ ಅಳತೆಗೆ ಮೀರಿದ್ದು; ಅಲ್ಲದೆ ಪ್ರಸ್ತುತ ಸಂಪುಂಥವು ಶಾಸನದ ಪ್ರಯೋಗಗಳ ವಿವೇಚನೆಗೆ ಮೀಸಲಾಗಿದೆ.

ಗಂಗರಾಜ್ಯ ಸ್ಥಾಪನೆಗೆ ಕಾರಣರಾದ ಸಿಂಹಣಂದಿ ಅಚಾಯ್ಯರು ಈ ಕಾಣಾರುಗಣದ ಉತ್ತರಂಗ ಶ್ರೋಗ [ಎ.ಕ. ೨-೮, ಶಿವಮೊ. ೪.೧೧೭; ಅದೇ, ಶಿಕಾರಿ ೨೨. ೧೦೨೪; ಎ.ಕ.ಲ, ನಗರ. ಇಜ. ೧೦೨೨ ಇತ್ಯಾದಿ]. ರಟ್ಟಿ ರಾಜ್ಯ ವಿಸ್ತೃತಕೆನಾದ ಮುನಿಚಂದ್ರನೂ ಇದೇ ಗಣದ ಪ್ರತಿಭೆ [ಜೆಬಿಬಿಆರ್‌ಎಎಸ್ ಇಂ-೨೦ (ಗಳೆಣಿ) ನಂ. ೮. ೧೨೫-೧೦ ಸೌದತ್ತಿ. ಪ್ರ. ೨೬೦]. ಇನ್ನೂ ಹತ್ತಾರು ಶಾಸನಗಳಲ್ಲಿ ಇಂತಹ ಉಲ್ಲೇಖಗಳಿವೆ. ಯಾವೇಂದ್ರ ಸಂಘರ್ಷಕ್ಕೆ ಸೇರಿದ ಈ ಗಣದ ವಿಚಾರದಲ್ಲಿ (ಕಾವ್ಯ ಮತ್ತು ಶಾಸನ) ಕವಿಗಳಿಗೆ ಇದ್ದ ಗೌರವಾದರಗಳು ಗಮನಿಕೆಗೆ ಅಹಂಕಾರಿವೆ. ಪ್ರೋನ್ಸ್‌ನಿಂದ ಪ್ರಾರಂಭವಾದ ಕಾಣಾರುಗಣ ಸ್ತ್ರೀಗಳ ಸುಮಾರು ಇಂಜಿನಿಯರ್‌ಗಳಿಗೆ ಅಕುಂಟಿತವಾಗಿ ಮುನ್ಸುಡೆದಿದೆಯೆಂಬುದು ತೊಲನಿಕ ಅಧ್ಯಯನದಿಂದಲೂ, ಶಾಸನಾಧಾರಗಳಿಂದಲೂ ದೃಢ ಪಡುತ್ತದೆ. ಈ ಗಣದ ಅಚಾರ್ಯವಳಿಯನ್ನು ತಕ್ಷಮುಟ್ಟಿಗಾದರೂ ಕಾಪಿಟ್ಟಿವರು ಕನ್ನಡ ಕವಿಗಳು ಮತ್ತು ಕನ್ನಡ ಶಾಸನಕಾರರು. ಈ ಎರಡು ಮೂಲಗಳಿಂದ ಸಿಗುವ ಅಧಿಕೃತ ಸಾಮಗ್ರಿಯನ್ನು ಅವಲಂಬಿಸಿ ಕಾಣಾರುಗಣದ ಪರಂಪರೆಯ ಚಿತ್ರವನ್ನು ರೂಪಿಸಬಹುದು.

೨. ಕಾರೇಯ ಗಣ: ಸೌ.ಇ.ಇ. ೧೫, ೩೫೦. ೧೦೫೬; ಎ.ಇ. ೧೮. ೩೧೧. ೧೧ ಶ

ಕ.ಇ.ಇ, ೬೮. ೧೨೦ ಮುನಗುಂಡಿ (ಧಾರ್ಜ./ತಾ.)-(ಮಣಿಗುಂಡಗೆ) ಸಾಲು: ೩೨-೩೩:
ಕ.ಇ. ೧, ೩೨.೧೨೧ ಧಾ.ತಾ. ಶಾಸನಗಳು. ೪೨.೧೨ ಶ ನರೇಂದ್ರ (ಧಾರ್ಜ/). ಪ್ರ.
೨೮-೨೯ ಅದೇ, ೧೪-೧೨ ಶ. ನುಗ್ಗಿ ಕೇರಿ (ಧಾರ್ಜ/). ಪ್ರ. ೫೫.

ಕಾರೆಯಗಣ ಎಂಬ ಹೆಸರು ವಕ್ಷಮೂಲ ನಿಷ್ಪತ್ತಿವಾದದ್ದು. ಕಾರೆ ಎಂಬುದು ಒಂದು ಒಗೆಯ ಹೆಣ್ಣು ಬಿಡುವ ಮುಳ್ಳಿಗಡ (ಬೋರೆಯ ಹೆಣ್ಣು) ಇದು ಅಚ್ಚಿಗನ್ನಡ ಶಬ್ದ. ತಮಿಳಿನಲ್ಲಿ ಕಾರ್ಪು ಮಲೆಯಾಳದಲ್ಲಿ ಕಾರ, ತುಳುವಿನಲ್ಲಿ ಕಾರೆ, ಕೊಡಗುವಿನಲ್ಲಿ, ಕಾರೆ ಮರ-ಎಂಬ ಜ್ಞಾತಿ ರೂಪಗಳು ಚಾಲ್ತಿಯಲ್ಲಿವೆ. ಕಾರೆಗಳಿಂದ ಜೈನ ಮತ ಮಂದಿರಗಳಿಂದ ಕಣವೇ ಕಾರೆಯಗಣ.

ಕಾರೆಯಗಡದ ಮುಳ್ಳನ್ನು ಕಾರೆ ಮುಳ್ಳು ಎಂದು ಕರೆಯುವರು. ಈ ಗಣಕ್ಕೆ ಸೇರಿದ ಒಬ್ಬ ಪ್ರಾಚೀನ ಜ್ಯೇನ ಗುರುವಿನ ಹೆಸರು ಮುಳ್ಳ ಭಟ್ಟಾರಕರು; ಮುಳ್ಳನ ಗಿಡಗಳು ಇದ್ದ ಮತಕ್ಕೆ ಬಸದಿಗೆ ಸಂಬಂಧಿಸಿದ ಗಣದ ಗುರುಗಳು ಮುಳ್ಳ ಭಟ್ಟಾರಕರು.

ಕಾರೆಯಗಣದ ಜ್ಯೇನ ಯತಿಗಳ ಪಂಗಡವು ಹತ್ತರಿಂದ ಹದಿಮೂರನೆಯ ಶತಮಾನದವರೆಗೂ ಪ್ರಚಲಿತವಾಗಿತ್ತು. ಈ ಗಣವು ಯಾಪನೀಯ ಸಂಘದ ಮೈಳಾಪತೀತ್ತಾಕ್ಕೆ ಸೇರಿದ ಮುಖ್ಯ ಗಣವೂ ಹೌದು [ನಾಗರಾಜಯ್ಯ, ಹಂಪಃ ಮೈಳಾಪ ತೀರ್ಥ-ಶಾಸನಗಳ ಆಧಾರ, ‘ಸಮೃಲನ’ (ಸಂ) ಡಾ. ಎಂ.ಎ. ಜಯಚಂದ್ರ (ರಣಾಳ): ೧೨-೨೦].

೩. ಕುಮುದಿಗಣ: ಸೌ.ಇ.ಇ. ೧೧-೧, ೨೮. ೧೦೪ಿಂ. ಮುಗದ (ಧಾರ್ಡ/ತಾ.)
ಅದೇ, ೧೫. ೬೧೦. ೧೨೯೦. ಗರಗ (ಧಾರ್ಡ/) ಅದೇ, ೬೧೮
೪. ಕೋಟಿ ಮಡುವಗಣ: ಎ.ಇ. ೬, ೬. ಪ್ರ. ೪೨. ಈ ಗಣದ ವಿಚಾರವಾಗಿ ಹೆಚ್ಚಿನ ಮಾಹಿತಿಗಳು ಶಾಸನಗಳಲ್ಲಿ ಇಲ್ಲ.
೫. ಪರಲೂರ ಗಣ: ಇ.ಆ. ೧೧. ೬೯. ಕ್ರ.ಶ. ೫೬೨. ಪ್ರ. ೬೮-೭೧; ಕ.ಇ. ೧.ಪ್ರ. ೪-೫
ಸೌ.ಇ.ಇ. ೨೦, ಇ.ಸು ಉ ಶ. ಆಡೂರ (ಧಾ ಜಿ./ಹಾನಗಲ್ ತಾ.) ಪ್ರ. ೧೦ ಸಾಲು: ೨೦

ಅತ್ಯಂತ ಪ್ರಾಚೀನವಾದ-ಗಣಗಳಲ್ಲಿ ಇದು ಗಣವಾಗಿದೆ. ಆರನೆಯ ಶತಮಾನದಿಂದ ಇದರ ಪ್ರಯೋಗ ಸಿಗುತ್ತದೆ. ಪರಲೂರ ಗಣ ಪ್ರಭಾಚಂದ್ರರ ಶಿಷ್ಯನಾದ ಶ್ರೀಪಾಲನು ಪರಲೂರ ಚೇದಿಯಕ್ಕೆ ಇಮ್ಮಡಿ ಶೀತಿಂಬಮ್ ಚಕ್ರವರ್ತಿಯ [೨೪೪-೬೦] ಕಾಲದಲ್ಲಿ ದತ್ತ ಕೊಟ್ಟನು.

೬. ಬಲ (ಳ) ತಾತ್ಕಾರ ಗಣ: ಸೌ.ಇ.ಇ. ೨೦. ೪೮. ೧೦೭೪; ಎ.ಇ. ಗಜಿ. ೨೫. ೧೦೭೧-೨೨
ಬೆಳಗಾವಿ ಜಿ/ಗೋಕಾಕ ತಾ.) ಪ್ರ. ೨೯೨-೨೨ ಸಾಲು: ೨೪, ರಂ. ಕ.ಇ. ೫. ೩೩.
೧೧೭. ರ ಗೋಲೀಹಳ್ಳಿ (ಬೆಳಗಾವಿ ಜಿ/ಖಾನಾಪುರತಾ.) ಪ್ರ. ೧೩೫-೪೦.
- ೬.೧ ನಂದಿಸಂಘ (ಗಣ) ಕ್ಷೇತ್ರದ ಬಲವತ್ತಾತ್ಕಾರಗಣದ ಬೇರೆ ರೂಪಗಳು: ಬಲತ್ತಾತ್ಕಾರ ಗಣ-
ಕ.ಇ. ೩.೨. ೧೫೪. ಬಳಗಾಜಿಗಣ: ಇ. ಆ. ೪. ೧. ೧೫೦. ೧೦೪೮ ಸಾಲು: ಗಜಿ. ಮತ್ತು
ಎ.ಕ. ೨-೧ ಶಿಕಾರಿ, ೧೨೦. ೧೦೪೮. ಪ್ರ. ೨೭೫. ರ ಇದರಲ್ಲಿ ಬಳಗಾಜಿಗಣದ
ಮೇಷನನ್ನಿಂದ ಭಟ್ಟಾರಕರ ಶಿಷ್ಯ ಕೇಶವನನ್ನಿಂದ ಅಪ್ಪೊಪವಾಸಿ ಭಳಾರರ ಬಸದಿಗೆ ದಾನ
ಕೊಟ್ಟ ವಿಷಯವಿದೆ. ರನ್ನ ಕೆವಿಯು ಬಳಗಾಜಿ ಕುಲದವನೆಂಬುದು ಈ ಬಳಗಾಜಿಗಣದ
ಹಿನ್ನೆಲೆಯಲ್ಲಿ ಚಿಂತನೀಯವಾಗಿದೆ.
- ೬.೨ ವಳಗಾಜಿಗಣ: ಎ.ಇ. ಗಜಿ. ೨೫ ೧೦೭೧-೨೨ ಗಾವರವಾಡ (ಪೂರ್ವೋಽಕ್ತ) ಇದು ಕೂಡ
ಬಲಗಾಜಿಗಣದ ಇನ್ನೊಂದು ರೂಪ; ಇಲ್ಲಿ ವರ್ಕಾರ ಬಕಾರಗಳ ಬದಾಲಾವಣೆ ನಡೆದಿದೆ.

೭. ವವಿಯಾರು ಗಣ: ೧೦೬೪ . ರಾಮಚಂದ್ರಪುರ (ಆಂಧ್ರ; ಮೇಡಕ್ ಜಿ/ನರಸಾಪುರ ತಾ)
- JINAMANAGARI, October ರಣಜಿ**

೮. ವಾಸಿಯಾರು ಗಣ; ಧರ್ಮಪುರಿ (ಮಹಾರಾಷ್ಟ್ರ : ಭೀರ್ ಜಿ/)ಸಂಖ್ಯೆ ೨ ಮತ್ತು ಉ ರ
ವಿಚಾರ ಮಹಿತಿಗಳು ತಿಳಿಯದು.
೯. ಸೂರಸ್ಥಗಣ: IWG: ರಣಾಳ: ೪೪೨: ೪೪೨, ಜಿಗಜಿ. (ಉ-ಎಶ್.)
ಸೌ.ಇ.ಇ. ೧೧-೧೨. ೧೦೭೧. ಸೂರಣಾರು (ಧಾರ್ಜಿ/ಗದಗತಾ)

ಅದೇ, ಗಗ್ಗಿ, ಗಂಟಳ; ಸೌ.ಜ್.ಜ. ೨೦. ಅಲ್ಲ. ಗಂಟಳ.

ಅದೇ, ಝಾ. ಗಂಟೆ-ಒಲ ಲಕ್ಷ್ಮೀಶ್ವರ (ಧಾ ಜಿ/ಹಾವೇರಿ ತಾ.)

ಅದೇ, ಗಣಂ. ಗಗ್ಗಳ. ನದಿಹರಳಹಳ್ಳಿ ಪು. ಅಳಳ

ಅದೇ, ಇಲಿಜಿ, ಗ್ರಾ-ಗಳಿತ. ಮಾಕನೂರ (ಧಾ ಜಿ./ರಾಣಿಬೆ ತಾ.)

ಎ.ಕ.ಒ (ಪ) ನಾಮಂ. ಗಳೆ(ಇ ನಾಮಂ ಇಂ) ಗಗ್ಗಳ. ಕಸಲಗೆರೆ

ಎ.ಕ. ಅ(ಪ) ಹಾ. ಗಳಿಜಿ. ಏ ಶ ಶಾಂತಿಗ್ರಾಮ. ಪು. ಇಂಂ

ಅದೇ, ಅಗ್ಗಾ ಗಳಿಂ (ಇ ಅಗ್ಗೊ ಇಂ) ಗಂಟಾ.ಪು. ಗಳಂ

ಎ.ಕ. ೨(ಪ) ನಾಮಂ. ಇಂ (ಇ ನಾಮಂ ಇಂ) ಗಗ್ಗಳ-ಗಳ,

ಕಂಬದ ಹಳ್ಳಿ (ಮಂಜಿ /ನಾಮಂ ತಾ) ಪು. ೨೦-೨೧

ಭೂ ಭಾಗದೊಳ್ಳು ಪೆಂಪುವೆತ್ತುದು ಸೂರಸ್ಥಿಗಳಾಂ ಪ್ರಸಿದ್ಧಂ ಅದಱೆಂಬು

ಚಿತ್ರಕೂಟಾನ್ನಯಂ [ಸೌ.ಜ್.ಜ. ಗಗ್ಗ-ಗ, ಗಗ್ಗಳ. ಗಂಟಳ] ಎಂಬಂತಹ ಹೇಳಿಕೆಗಳು ಈ ಗಣದ ಹಿರಿಮೆಗೆ ಕನ್ನಡಿ ಹಿಡಿಯುತ್ತವೆ. ಶಾದೂಡಾಲಿಕ್ಕಿಂಡಿತವೃತ್ತ ಪದ್ಯವೋದ ರಲ್ಲಿ ಇದೇ ಗಣದ ಲಸದ್ಯಾತ್ಮಿಕಾಪತಾಕೆಯನ್ನು ಹಾರಿಸಲಾಗಿದೆ:

ಶ್ರೀ ಸೂರಸ್ಥಿಗಳಾಂಬರದ್ಯಮಣಿ ದುಮಾಗಾಣದಿ ವಚ್ಚಾಯುಧಂ

ಶ್ರೀ ಸೂರಸ್ಥಿಗಳಾಂಬುರಾಸಿ ವಿಳಸತ್ತರೇಶನತ್ವಾಜ್ಞಿತಂ

ಶ್ರೀ ಸೂರಸ್ಥಿಗಳೇ ಸುಚಾರು ಮುಕುರಂ ಶ್ರೀ ಚನ್ನನನ್ನಿಬ್ರಂಢಿ

ಶ್ರೀ ಸೂರಸ್ಥಿ ಗಳಾಂಬುಜಾಕ್ಷಣನೆಸೆದಂ ಸತ್ಯೇತ್ತಿಂಶಾಂಚಾಸ್ವದಂ ||

ಸೂರಸ್ತ (ಸ್ಥ) ಗಣಪೂ ಕಾಳಾರುಗಣಪೂ ಒಂದೆ ಪರಂಪರೆಯ ಕವಲುಗಳು. ಇವೆರಡೂ ಸಹ ಯಾವನೀಯ ಸಂಘದ ಪ್ರಬಿಳವಾದ ಮತ್ತು ಪ್ರಸಾರಾಧಿಕೃವಿರುವ ಗಣಗಳು. ಸೂರಸ್ತಗಣಕ್ಕೆ ಸೇರಿದ ಆಚಾರ್ಯರ ಪರಂಪರೆಯ ಏಳು-ಎಂಟನೆಯ ಶತಮಾನದ ವೇಳೆಗೆ ಪ್ರಸಿದ್ಧ ಪಡೆದಿತ್ತು. ಪ್ರಾರ್ಥಣೆ ಚಾಲುಕ್ಯರ ವಿಷ್ಣುವರ್ಧನನು (೧೨೫-೧೨೭) ಕಟ್ಟಿಸಿದ ವಿಜಯವಾಡ (ಬೆಂಗಳೂರು) ದ ನಡುಂಬುವಸದಿ' ಗೆ ಮುಸುನಿ ಕೊಂಡ ಗ್ರಾಮವನ್ನು ಪುನರ್ಬಂಧಿಸಿ ನೀಡಿದವನು ಮುಮ್ಮಡಿ ವಿಷ್ಣುವರ್ಧನ (೧೨೮-೧೨೯) ಈ ಮುಸುನಿಕೊಂಡ ಶಾಸನದಲ್ಲಿ ಸೂರಸ್ತಗಣದ- ಕಾಳಾರು ಗಣದ ಜ್ಯೋತಿಷಾಚಾರ್ಯರ ಗುರುಶಿಷ್ಯ ಪರಂಪರೆಯ ನಿರೂಪಣೆಯಿದೆ [ಎಆರ್.ಎಎಸ್.ಎಎಎ-೧೨. ಸಿ.ಪಿ. ನಂ. ೧] ಸೂರಸ್ತಗಣದ ಮಾಧ್ಯಾಂತಿಕ ರಿಷಿ ಕಲ್ಲನ್ನು ಸಿಂದಿಗೆಯ ಜಾಕಿಯಬ್ಬೆಯು ನಿಲ್ಲಿಸಿದಳು [ಸೌ.ಇ.ಇ. ೨೦, ಎಲ್ಲ. ೧೦೬] ಸೂರಸ್ತಗಣವು ಪೆಂಪು ವೆತ್ತುದು ಮತ್ತು ಅದರಲ್ಲಿ ಚಿತ್ರ ಕೂಟಾನ್ವಯವು ಪ್ರಸಿದ್ಧವಾಗಿತ್ತು. [ಸೌ.ಇ.ಇ. ೧೧-೧, ೩. ೧೦೬೧]

ಇಮ್ಮು ವಿಶಿಷ್ಟ ಗಣಗಳಿಂದ ಮತ್ತು ಇದಕ್ಕೆ ಹೊಂದಿಕೊಂಡ ಹಲವುಗಳಿಂದ ಕೂಡಿದ ಯಾವನೀಯ ಸಂಘವೇ ಒಂದು ಮೂಲ ಸಂಘವಾಗಿ ಪರಿಗಣಿತವಾಗಿತ್ತು.